


KANNADA / KANARESE - “Who will deliver me ?”

ನನ್ನನ್ನ
ಬಿಡುಗಡೆಗೊಳಿಸುವವರು
ಯಾರು?

By. J. R. Gschwend



ಒಂದಾನೊಂದು ಭಾನುವಾರ, ಭಾಸ್ಯೋಲೆಂಡ್‌ ಎಂಬ ಪ್ರದೇಶದ ಒಂದು ಹಳ್ಳಿಯಲ್ಲಿ ನಾನು ದೇವರ ಅದು ತಪಾದ ಸುಪಾತೆಯನ್ನು ಸಾರುತ್ತಲಿದ್ದೇನು. ಆ ಹಳ್ಳಿಗೆ ಒಬ್ಬ ಮುಖ್ಯ ಸ್ಥಿರಾನ್ನಿನಲ್ಲಿ ವಾಕ್ಯವನ್ನು ಕೇಳಲು ಆ ನಾಯಕನು ಅತನ ಪತ್ತಿಯೂ ಪತ್ತು ಇನ್ನಿತರ ಹಳ್ಳಿಗಿರೂ— ಹಿಗೆ ಒಂದು ದೊಡ್ಡ ಜನಸಮಾಹಿತೆ ನೇರಿದ ಬಂದಿದ್ದಿತ್ತ. ಯಾವ “ಇಬ್ಬಾಯಿ ಕತ್ತಿಗಿಂತಲೂ ಹರಿತಪಾದಾಂತರಾಳಕ್ಕೆ ಬೆನ್ನಾಗಿ ನಾಟಿತ್ತ.

ನಾನು ಇನ್ನಿಂದ ಪ್ರಸಿದ್ಧಿಸ್ತ್ರೀರೂಪಾಗಲೇ, ಆ ಹಳ್ಳಿಯ ‘ರಾಣಿ’ಯಾಗಿದ್ದ ಆ ನಾಯಕನ ಪತ್ತಿಯು ಅತೀ ವೇದನೆಯಿಂದ ರೋಧಿಸಲಾರಂಭಿಸಿದಳು. ಅವಳ ಕೈಗಳಲ್ಲಿ ಕಣ್ಣೀರು ಧಾರೆಯಾಗಿ ಕೇಳಳಲ್ಲಿ ಯಾತ್ರೆದ್ದಾರೆಯೇ ಆಯಿತ್ತು ಎದು ನಿಂತು “ಅಯ್ಯೋ, ನನ್ನನ್ನು ಈ ದುರವಸ್ಯೇಯಿಂದ ಬಿಡಿಸುವವರು ಯಾರು? ·ಅಯ್ಯಾ, ದಯವಿಟ್ಟು ನನಗೆ ಸಹಾಯ ಮಾಡಿರಿ; ಕೆಟ್ಟುಹೊಂದ ನನ್ನ ಹೃದಯದಲ್ಲಿ ಬಹಳ ವೇದನೆಯು ತುಂಬಿದೆ. ನಾನು ಕೇವಲ ದುರವಸ್ಯೇಯಲ್ಲಿ ಬಿಡುವಜ್ಞಾ ನಿಗ್ರಾತಿಳ್ಳಿ ಆಗಿದ್ದನೇನೆ. ನನಗೆ ಸಹಾಯ ಮಾಡುವವರು ಯಾರು? ಅತೀ ಭರ್ಯುಕರವಾದ ಈ ಪಾಪಕರ್ಮದ ಬಧನ ದಿಂದ ನನ್ನನ್ನು ಬಿಡಿಸುವವರು ಯಾರು? ಅಯ್ಯೋ, ನಾನೇನು ಮಾಡಲೇ? ನಾನು ಯಾರೆಂದು ನಿಮಗೆ ತಿಳಿದೆಯಲ್ಲಾ! ನಾನು ಈ ಹಳ್ಳಿಯ ನಾಯಕನ ಪತ್ತಿ [ರಾಣಿ]; ಅಲ್ಲದೆ ಇಲ್ಲಿಯ ಪ್ರಾರ್ಥನಾ ಶ್ರೀಯರ್ಮಾ ಒಬ್ಬಳೂ ಆಗಿದ್ದನೇನೆ. ಸುಮಾರು ಇತ್ತುತ್ತು ಪರಾಗಳಿಂದ ನಾನು ದೇವಾಲಯಕ್ಕೆ ಹೋಗುತ್ತಿದ್ದನೇನೆ. ಆದರೆ ಈ ಎಲ್ಲಾ ವಿಷಯಗಳು ನನಗೆ ಸಹಾಯ ಮಾಡಲಿಲ್ಲ; ಅವಗಳಿಗೆ ನನ್ನನ್ನು ಬಿಡುಗಡೆಸಿಲಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಪಾಪಕರ್ಮವು ನನ್ನನ್ನು ಬಂಧಿಸಿರುತ್ತದೆ. ನಾನೇಬ್ಬಿ ಕುಡಿಕಳೂ ಕೊಲ್ಲಿಪಾತಕೆಯೂ ಆಗಿದ್ದನೇನೆ. ಆ ಶಾಪ್ರಗ್ರಸ್ ವಾದ ಪನೇಯವನ್ನು ತಯಾರಿಸುವದರಲ್ಲಿ ಉಪಯೋಗವಾದ ಈ ನನ್ನ ಕೀಗಳು ಮೋಸಂದಂಲೂ ಅತುಧಿತೆಯಿಂದಲೂ ತುಂಬಿರುತ್ತವೆ. ಪಾಪಕರ್ಮವು ನನ್ನ ಕಾಲುಗಳನ್ನು ಬಂಧಿಸಿರುತ್ತದೆ. ನಾನು ನರಕದ ಕೈದಿಯಾಗಿ ದೈನಲಾಳ್ ಎಂದು ಗಟ್ಟಿಯಾಗಿ ಕೊಳಿಸೋಂದಳೆಂದು.

ನಂತರ ಅವಳು ಅತೀ ದುಃಖಿಂದ ರೋಧಿಸುತ್ತಾ ಕುಳಿತುಕೊಂಡು, ಪ್ರಸಂ ಗಟ್ಟಿಯಾಗಿ— “ಅಯ್ಯೋ ನನಗೆ ಸಹಾಯ ಮಾಡಿರಿ! ಸಹಾಯ ಮಾಡಿರಿ! ಅಯ್ಯೋ, ನನ್ನನ್ನು ಬಿಡಿಸುವವರು ಯಾರು? ನನ್ನನ್ನು ಈ ಪಾಪದ ಬಂಧನದಿಂದ ಬಿಡಿಸುವವರು ಯಾರು? ನಾನು ದೇವರವನ್ನು ಪ್ರತಿತಿಸುತ್ತೇನೆ; ಆದರೆ ಪಾಪವು ನನ್ನನ್ನು ಆಳುತ್ತದಲ್ಲಾ! ಈ ನನ್ನ ಪಾಪರಾಶಿಯನ್ನು ನನ್ನನ್ನು ನರಕಕ್ಕೆ ಎಳಿಯತ್ತಿದೆಯಲ್ಲಾ! ಅಯ್ಯೋ! ನನ್ನ ಕೊಳ್ಳುತ್ತಲ್ಲ ಮಗನ್ನು ನಾನೇ ಕೊಂಡಿನು. ಆತಕಹನ್ನು ನನ್ನ ಬೆಂಬಲ್ಲಿ ಕುಳ್ಳಿರಿಸಿಕೊಂಡು ಹೊಳ್ಳುತ್ತಿರುವ ಕುಡಿದು ಅವಮೆಲೀರಿದವಾದ ನಾನು ನೇಲಕ್ಕೆ ಉರುಳಿ ಬಿದ್ದನು. ಆಗ ನನ್ನ ಆ ಪ್ರತಿತಿಯ ಮಾನವಿನ ತಲೆಯು ನೇಲಕ್ಕೆ ತಾಗಿ ಜಜ್ಜೆಹೋಯಿತು. ಇದರಿಂದ ಆ ಮುಗುವು ತೀರಕೊಂಡತ್ತ. ಅಯ್ಯೋ! ದಯವಿಟ್ಟಿ ನನಗೆ ಸಹಾಯ ಮಾಡಿರಿ. ಈ ಭರ್ಯಾಲಕರ ಮರಣದಿಂದ ನನ್ನನ್ನು ಬಿಡಿಸಿರುತ್ತಾ. ನನ್ನ ಹಿಂದಿನ ಮೂರಣಣಬಳಿಯು ನನಗೆ ಸಹಾಯ ಹೊಡಿಲಿಲ್ಲ; ಈಗಿನ ನನ್ನ ಮತಾಸಾದ್ಯಿಯೂ ನನಗೆ ಸಹಾಯ ಮಾಡುವವರು ಯಾರು? ನನ್ನನ್ನು ಬಿಡಿಸುವವರು ಯಾರು? ” ಎಂದು ಕೊಳಿಸೋಂದಳೆಂದು.

ಆಗ ನಾನು ಅವಳಿಗೆ ಉತ್ತರವಾಗಿ “ನನಗೆ ಸಮಾಧಾನವಾಗಲಿ; ಕಂಡಿತೇಡೆ! ನಿನ್ನ ಈ ಸಮಸ್ಯೆಯು ಏಲ್ಲಾರಿವ ಸಮ್ಮೇಯೇ ಆಗಿದೆ. ದೇವರ ಅಮೂಲ್ಯ ಪ್ರಸ್ತುತವಾರಿವ ಬ್ರಹ್ಮಬಲ್ಲಿ ನಿನ್ನ ದ್ಯುದರು ದ್ಯುದರ ಆರ್ಥಾದಕ್ಕೆ ಉತ್ತರವನ್ನು ಕೊಡುತ್ತದೆ. ಆದರಲ್ಲಿ ರೋಮಾಪ್ರದರ್ಶಿಗಳಿಗೆ ಬರೆದ ಪತ್ತಿಕೆಯ ಈನೆ ಸಂಧಿ, ಲಿರಿಂದ ಲಿರಿ ಪರೀಗಿನ ಪಚನಗಳಿಳಿ: ಪಾಪವು ನಮ್ಮಲ್ಲಿ ಹಿಗೆ ಅಧಿಕಾರ ನಡಿಸುತ್ತದೆ, ಎಂಬ ವಿಷಯವನ್ನೂ. ಅದರೊಂದಿಗೆ ಈ ಅಧಿಕಾರದಿಂದ ನಮ್ಮನ್ನು ಬಿಡಿಸಬಲ್ಲ ಒಬ್ಬನ ವಿಷಯವಾಗಿಯೂ ತಿಳಿಸ್ತು ಹಿಡಿರುತ್ತದೆ.”

ನನ್ನಲ್ಲಿ, ಅಂದರೆ ನನ್ನ ಕರ್ತೀರಾಧೀನ ಸ್ಥಾಪನ್ನಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡಲು ನನ್ನಂದಾಗಾದು. ನಾನು ಮತ್ತುವ ಒಳ್ಳೇ ಕಾರ್ಯವನ್ನು ಮಾಡಿದೆ ಮತ್ತು ದಿರುವ ಕೆಟ್ಟ ಕಾರ್ಯವನ್ನೇ ಮಾಡುವನಾಗಿದ್ದೇನೆ. ಮಾಡಬಾರದನ್ನು ವ ಕೆಲಸವನ್ನು ನಾನು ಮಾಡಿದೆ, ಅದನ್ನು ಮಾಡಿದವನೇ ಇನ್ನು ನಾನಲ್ಲ, ನೆನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತ್ತು. ಹೀಗಿರಾಗಿ ಒಳ್ಳೇದನ್ನು ಮಾಡಬೇಕಿಂದಿರುವ ನನಗೆ ಕೆಟ್ಟದೇ ಸಿದ್ಧವಾಗಿದೆಯಂಬ ನಿಯಮವು ನನಗೆ ಕಾಣುತ್ತದೆ. ಅಂತ ರಾತ್ರೆ ದೋಳಿಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ, ನನ್ನ ಅಂಗಗಳಲ್ಲಿ

ಬೇಕೊಂದು ನಿಯಮ ಉಂಟಿಂದ ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ಏಂದೂ ಹಾಗೀ ಕಾಡಾದ ಸನ್ನನ್ನ ಸೆರಿದಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶವಾದು ಎಂತಹದ್ದಾಗಿದೆ.” ಹೀಗಾಗಿ, ಒಂದಲ್ಲಿ ಒಂದು ದಿನ “ಅಯೋಧ್ಯೆ, ನಾನು ಎಂಥಾ ದುರಘಸ್ಯ ಯಾಲಿ ಬಿದ್ದ ಮನವ್ಯನು! ಇಂಥಾ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನ ಬಿಡಿಸುವವರು ಯಾರ್ತಿ?” ಎಬ್ಬು ಕೊನು ಪ್ರತಿಯೊಬ್ಬನ ಅಂತರ್ಯಾದಲ್ಲಿ ಹೆಚ್ಚಿಯೇ ತೀರುತ್ತದೆ. ನಾವು ದೇವರಿಗೆ ಕಣಿ ಕೊಂಡರೆ ಆತನು ನಮಗೆ ಉತ್ತರಕೊಟ್ಟು ನಮನ್ನ ಬಿಡಿಸುತ್ತಾನೆ.”

ಉತ್ತರ

“ನಾನು, ನಮ್ಮ ಕರ್ತವ್ಯಾದ ಯೇಸುಕ್ರಿಸ್ತನ ಮೂಲಕ ದೇವರಿಗೆ ಸ್ನಾತ್ರ, ದೇಖತ್ತೇನೆ” [ರೇಖಾಹಾಯ ೩; ೨೫]. “ಮಾನು ನಿಮ್ಮನ್ನ ಬಿಡುಗಡೆ ಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವುದು” [ಯೋಹಾನ ೮; ೬]. ನಮ್ಮ ಎಲ್ಲಾ ಪ್ರತ್ಯೇಗಿಗೂ ಯೇಸುಕ್ರಿಸ್ತನು ಶಾಸನೆ ಉತ್ತರವಾಗಿದ್ದಾನೆ. ನಿನ್ನ ಈ ಪ್ರತ್ಯೇಗಿಗೂ ಸಹ “ಯೇಸುಕ್ರಿಸ್ತನು ಹೆಸರಿನಿಂದಲೇ ಹೊರತು, ಬೇರಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” [ಅ. ಕ. ೪; ೧೨]. ಯೇಸುಕ್ರಿಸ್ತನೊಬ್ಬನೇ ನಮ್ಮನ್ನ ನಮ್ಮ ಪಾಪಗಳಿಂದ ರಕ್ಷಣೆಯಲ್ಲಿ ಸುರಿಸಲ್ಪಟ್ಟ ಆತನ ರಕ್ಷಣೆ ನಮ್ಮನ್ನ ನಮ್ಮ ಎಲ್ಲಾ ಪಾಪಗಳಿಂದ ಬಿಡಿಸಬಲ್ಲದು. ಯಾವ ವೈದ್ಯನಾಗಲೇ, ಜೆಷಧಿಯಾಗಲೇ, ಯಾವ ಇನ್ನಾವ ಮನವ್ಯನೇ ಆಗಲಿ, ಪ್ರಸಂಗಿ ಇಲ್ಲವೇ ಧರ್ಮಗಾರುವೇ ಆಗಲಿ, ಯಾವ ಕ್ರಿಸ್ತನ ಸಭೆಯೇ ಆಗಲಿ ನಿನ್ನನ್ನ ಪಾಪವುಮ್ಮೆಗೊಳಿಸಲು ಸಾಧ್ಯವಿಲ್ಲ. ದೇವರಿಂದ ನೇಮಿಸಲ್ಪಟ್ಟ ಲೋಕದ ಪಾಪವನ್ನ ನಿವಾರಣ ಮಾಡುವ ಯಜ್ಞದ ಕುರಿಮಿಯಾದ ಯೇಸುಕ್ರಿಸ್ತನೊಬ್ಬನೇ ನಿನ್ನನ್ನ ತನ್ನ ರಕ್ಷಣೆ ಮೂಲಕ, ತನ್ನ ಪವಿತ್ರತ್ವನ ಬಲದಿಂದ ರಕ್ಷಣೆಯಲ್ಲಿ ಶಕ್ತಿನಾಗಿದ್ದಾನೆ.



ದೇವರುಮಾರನಾದ ಯೇಸುಕ್ರಿಸ್ತನು ಕುರುತಾದ ಕನ್ನಿಗಳನ್ನು ತೆರೆಯುವುದಕ್ಕೂ, ಬಂಧನದಿಂದ ಹೊರತರುವುದಕ್ಕೂ, ಕತ್ತಲಲ್ಲಿ ಕಾಳಿರುವವರನ್ನು ಸರೆಮನೆಯಿಂದ ಹೊರತರುವುದಕ್ಕೂ” [ಯೋಹಾಯ ೪; ೧—೨] ಈ ಲೋಕಕ್ಕೆ ಒಂದನು. ಆತನು ಇಂತನ್ನು ತಾನೇ — “ಪಾಪ ಮಾಡುವವರಲ್ಲಿರು ಪಾಪಕ್ಕೆ ದಾಸರಾಗಿದ್ದಾರೆ. ಆದರೆ [ದೇವರ] ಮಗನು ನಿಮ್ಮನ್ನ ಬಿಡುಗಡೆ ಮಾಡಿದರೆ ನಿಜವಾಗಿ ನಮಗೆ ಬಿಡುಗಡಿಯಾಗುವುದು [ಯೋಹಾನ ೮; ೩; ೪—೬]. ನಮ್ಮನ್ನ ಬಿಡುಗಡೆಗೊಳಿಸುವ ಸತ್ಯವು ಆತನೇ ಆಗಿದ್ದಾನೆ.

ದೇವತೆಮಾರನಾದ ಯೇಸುಕ್ರಿಸ್ತನು ನಮ್ಮ ಪಾಪಗಳನ್ನು ತನ್ನ ಸ್ವಂತ ದೇಹದಲ್ಲಿ ಧರಿಸಿ ಕೊಂಡಿ ಶಿಲುಬಗ್ಗೆ ಜಡಿಯಲ್ಪಟ್ಟಿತು. ಅವನು ಹೊತ್ತು ಹೊರೆಯು ಸರಣಿಯೇ ಹೊದ್ದು; ನಮ್ಮ ದೇಹಗಳ ದೇಸೆಯಿಂದ ಅವನಿಗೆ ಗಾಯವಾಯಿತು; ನಮ್ಮ ಅಪರಾಧಗಳ ನಿರ್ಮತ ಅವನು ಜಜಲ್ಪಟಿಸು. ನಮಗೆ ಸುಕ್ಕೆಮವನ್ನುಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನೆ ಬಾಸುಂದರೆಗಳಿಂದ ನಮಗೆ ಗುಣವಾಯಿತು”

[ಯೋಹಾಯ ೫; ೩—೬].

ಬರಬ್ಬನೆಂಬಾತನು ಕಡುಪಾಟಿಯೂ ಕೊಲ್ಲಾತಕನೂ ಆಗಿದ್ದು, ಮರಣಿಂದನೆಯ ತೀವರನ್ನು ಹೊಂದಿದ್ದನು. ಅವನು ಕೂಡಿಸಲ್ಪಡುವುದಕ್ಕಿದ್ದನು. ಆದರೆ ಯೇಸುಕ್ರಿಸ್ತನು ಆತನ ಸ್ಥಾನವನ್ನು

సీకరించి బరబ్రును క్లోజితనాగి సాయిబేంగాద్ద ఆ క్లోజియిస్తున్న తానే హోత్తుకొడు హోదను. బరబ్రునిగి బదలాగి దేవశుమార్పాద యేసుక్రిస్తును హేరేక్లోజితనాదనో, అదో రితి నిన్న నిన్న బదలాగి సహా ఆతను క్లోజితనాదను. ఈ రితి, ఆ మతైబ్బును ఆతన బదలాగి సక్కుద్దరింద ఆ కొలెపాతశియాద బరబ్రును బింగడహందిను. నానో నీనో ఆ బరబ్రునే ఆగిధేవే.

పాపద ఫలవు మరణా; ఆదరే యేసుక్రిస్తున్నల్లిరువ నిత్యజీవమే దేవరు నమగే కొడువ లుచిత దానమాగిదే. నిన్న నంబియి దృష్టియింద క్లోజియస్తు చేస్తున్ని దృష్టి సిదరే, నీను హాగూ నిన్న పాపగళు క్లోజిగి జియిల్పుట్టిరువుదన్న కానుపి. నిన్నన్ను విత్కుక్కు జీవిసువపస్తూగి మాడలు, యేసుక్రిస్తును నిన్న స్వానమన్న సీకరించి క్లోజిత నాదను. నిన్న పాపగళు పాయిత్తుక్కుగా ఆతను తన్న రక్షణేమన్న సురికిదను. నీను నాతవాగారే నిత్యజీవమన్న పదేయబోచేందు తన్న ఒట్టునే మాగియ్యు నినగాగి కొట్టుబిడు వష్టార మట్టిగూ దేవరు నిన్నన్న త్రితికిదను”—ఎందు హేళిదను. ఆ నాయకన పక్కి యు ఈ ఎలూ మాతుగళన్న కేళిదనంతర, యేసుక్రిస్తున్నల్లి సుపూర్వి నంబియిను. ఇట్టిటలు. తనగాగి క్లోజితనాద, తన్న హృదయద సకల పాపగళన్న శుద్ధికరింపువుదక్కు తన్న అమాల్చి రక్షణన్న సురిసద యేసుక్రిస్తునిగి తన్న హృదయవన్న కొట్టుచు. ఓగి అపశు దేవరిగి తన్న పాపమయ హృదయవన్న అటిసిదాగ ఆతను అవలగి ఒందు హోస హృదయవన్న కొట్టు, ఆశేయస్తు తన్న పవిత్రక్కెనింద తుంబిసిదను. ఆతను ఆశేయి సమస్త పాపగళన్న క్షమిసిందల్లాడ. ఆశేయస్తు పాపద బలదిందలూ అదర అధికారదిందలూ బిడి సిదను. అంగింం అందిన వరేగ గతిసిద అసేక పవసగళల్లి ఆశేయు ఒందు ఏతేప రీతియ జయిపుదచాద పవిత్ర జీవిసువమన్న అశేయు కొగ యావ అమలు పదార్థ వమన్న సేవిసువుదల్లి. యావ రీతియ ధూమపానుగల్లి హోగిసేంట్టున ఇతర రీతియ సేవసీయున్నాగల్లి మాడదే, ఒందు శుదధాద జీవమన్న నికిసుత్తు ఇరువటు. ఇద రింద “క్రిస్తున్నల్లిరువమను హోస స్వత్తుయిగిద్దిన్నాన” ఎంబ సక్కే ఆశేయు స్పష్టవాద నాక్కి యాగిరుత్తాళి. “గోరి పూవస్తి తి హోగి పల్లా నొతమాయితు”.

[ఉనో కొలాంథ కి; 12]

ఇదన్న ఓచుక్కిరువ ట్లియ వాచకేనే, నీను సహా యేసుక్రిస్తున మేలి నంబికే ఇడువు దర ములక బింగడియెన్న హోంబిడు. “వల్ఫీ క్లోజిపదువపరే, భార హోత్తువరే నీవేల్లరూ నిన్న ఒలగి బిలిరి; నాను నిపుగి ఏత్తుంతి కేండువును” ఎందు ఆతను కిరయు త్తున్న. నీను ఇరువ స్తుతల్లియి నీను ఇరువ స్తుతియ్లియి యేసువన బిలగి బా. నిన్న ఎలూ పాపగళన్న నిన్న ఎలూ తేందరీగలన్న ఆతుగి తీళిసు. నీను దీనభావ దింద జజ్జు హోద హాగూ మురిదుచేంద నంబియి హృదయదింద ఆతన బిలగి బరువు దాదరే, ఆతను నిన్నన్న బరిగ్యెయ్లు ఎందిగూ కళుహిసిబిడను. ఒందు వేళి నీను అనేక పవసగళింద ఒందు క్రీస్తుసభియు సద్గునాగిరబింబుదు. ఆదరూ పాపదింద బంధిసల్పటిప వాగిరబుదు; యేసువిన బిలగి బా. ఆతను తన్న బిలగి బంద ఆ కురుడన్నా, ఆ కుప్పి రోగియున్న క్లోజియే గుఱమాడిదంతియే నిన్నన్న ఇదే క్లోజియ్లి బింగడిగోళిసువను. యేసుక్రిస్తును క్లోజిలూ జీవిసువాతనాగిదు, మురిదుహోద మనస్సినిద తన్న బిలగి బరువమన్న గుఱమాడిపుదక్కు బంధితారాదపరిస్తు బింగడిగోళిసువుదక్కు శక్తానిగిద్దానే. “లతను నమ్మ సమస్త అపరాధగళన్న క్షమిసువవసూ ఎల్లా రోగిలన్న వాసిమాడు వమనూ ఆగిద్దానే.” [క్రింతె నీంటి.]

నీను ఈ రితి నిన్న హృదయవన్న యేసుక్రిస్తునిగి అటిసిదనుతర, నిన్నన్న ఈ రితి బింగడిగోళిసిద ఆతన శుభవాతేయమన్న ఇతరిగి తిళిసు. నావు సహా నిన్నంద శుభవాతేయమన్న కేళలు అపేక్షిసుత్తేవే.

కరపక్కగళిల్లవూ ఖండితార్థ, ప్రతిగళగి టిప్పులు లిటిపు కటుటిసిరి.

“గోరిస్తేలా సెంటిరూ”, మల్లే, దశ్శెణి కన్నడ జిల్లె.

E-MAIL: info@angp.co.za

ALL NATIONS GOSPEL PUBLISHERS

P.O. Box 2191, PRETORIA, 0001, R.S.A.

(A Gospel Literature Mission financed by donations)

(Reg. No. 1961/001798/08)